



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

|                         |   |                       |
|-------------------------|---|-----------------------|
| ಸಂಪುಟ ೧೫೦<br>Volume 150 | ಬೆಂಗಳೂರು, ಗುರುವಾರ, ಡಿಸೆಂಬರ್ ೩, ೨೦೧೫ (ಮಾರ್ಗಶಿರ ೧೨, ಶಕ ವರ್ಷ ೧೯೩೭)<br>Bengaluru, Thursday, December 3, 2015 (Margashira 12, Shaka Varsha 1937) | ಸಂಚಿಕೆ ೪೮<br>Issue 48 |
|-------------------------|---|-----------------------|

## ಭಾಗ ೬

ಬೆಂಗಳೂರು ವಿಭಾಗಕ್ಕೆ ಮತ್ತು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ,  
ಕೋಲಾರ, ತುಮಕೂರು, ಚಿತ್ರದುರ್ಗ, ದಾವಣಗೆರೆ ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ  
ಸ್ಥಳೀಯವಾಗಿ ಅನ್ವಯವಾಗುವ ಅಧಿಸೂಚನೆಗಳು ಮತ್ತು ಆದೇಶಗಳು

ಜಿಲ್ಲಾಧಿಕಾರಿಗಳು, ಜಿಲ್ಲಾಧಿಕಾರಿಗಳ ಕಾರ್ಯಾಲಯ, ಚಿತ್ರದುರ್ಗ ಜಿಲ್ಲೆ ಚಿತ್ರದುರ್ಗ, ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ಸೂಕ್ತ  
ಪರಿಹಾರ ಹಕ್ಕು, ಪುನರವಸತಿ ಮತ್ತು ಪುನರನಿರ್ಮಾಣ ಕಾಯ್ದೆ 2013ರ

(ದಿನಾಂಕ:01-01-2014 ರಿಂದ ಜಾರಿಗೆ ತಂದ ಅಧಿಸೂಚನೆ ಪ್ರಕಾರ) ರೊಂದಿಗೆ ಓದಲಾದ ಕಲಂ 11(1) ರಲ್ಲಿ ಮಾಡಿದ ಅಧಿಸೂಚನೆ.

ಸಂ:ಎಲ್.ಎ.ಕ್ಯೂ:ಸಿಆರ್:04/2011-12, ದಿನಾಂಕ : 26-11-2015

ಈ ಕೆಳಗಿನ ಅನುಸೂಚಿಯಲ್ಲಿ ಕಾಣಿಸಿದ ಜಮೀನುಗಳು ಒಂದು ಸಾರ್ವಜನಿಕ ಉದ್ದೇಶಕ್ಕಾಗಿ ಅಂದರೆ ಚಿತ್ರದುರ್ಗ ತಾಲ್ಲೂಕು ಕಸಬಾ ಹೋಬಳಿ ಕವಾಡಿಗರಹಟ್ಟಿ ಗ್ರಾಮದ ರಿ.ಸಂ.19/1, 19/2ಪಿ3, 19/4, 19/9, 19/10, 22/1, 22/2, 22/3, 22/4, 22/5, 22/6, 22/7, 22/8, 23/1ಪಿ1, 23/1ಪಿ2, 23/1ಪಿ2 ಮತ್ತು 23/2 ರಲ್ಲಿ ಸುಮಾರು 33-15 ಎಕರೆ/ಗುಂಟೆ ಜಮೀನನ್ನು ಚಿತ್ರದುರ್ಗ ನಗರಾಭಿವೃದ್ಧಿ ಇಲಾಖೆಯಿಂದ ಚಿತ್ರದುರ್ಗ ನಗರದ ನಿವೇಶನ ರಹಿತರಿಗೆ ನಿವೇಶನ ವಿಂಗಡಿಸಿ ನಿಯಮಾನುಸಾರ ವಿತರಿಸುವ ಯೋಜನೆಯ ಉದ್ದೇಶಕ್ಕೆ ಭೂ ಸ್ವಾಧೀನ ಪಡಿಸಿಕೊಳ್ಳಲು ಈ ಕುರಿತು ಬೇಕಾಗುವುದೆಂದು ಮಾನ್ಯ ಜಿಲ್ಲಾಧಿಕಾರಿಗಳು ಚಿತ್ರದುರ್ಗ ಜಿಲ್ಲೆ ಚಿತ್ರದುರ್ಗ ಇವರಿಗೆ ಕಂಡು ಬಂದಿದೆ.

ಈ ಮೂಲಕ ತಿಳಿಸುವುದೇನೆಂದರೆ, ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ಸೂಕ್ತ ಪರಿಹಾರದ ಹಕ್ಕು ಪುನರವಸತಿ ಮತ್ತು ಪುನರನಿರ್ಮಾಣ ಕಾಯ್ದೆ 2013ರ (ದಿನಾಂಕ:01-01-2014 ರಿಂದ ಜಾರಿಗೆ ತಂದ ಅಧಿಸೂಚನೆ ಪ್ರಕಾರ) ಕರ್ನಾಟಕ ಸರ್ಕಾರದ ಆದೇಶ ಸಂ:ಕಂಇ:18:ಆರ್.ಇ.ಹೆಚ್:2014 ದಿನಾಂಕ:06-02-2014 ರಂತೆ ಹೊಸ ಕಾಯ್ದೆ 2013ರ ಕಲಂ.11 ರ ಸೌಲಭ್ಯದ ಮೇರೆಗೆ (2013 ಕೇಂದ್ರದ 30 ನೇ ಕಾಯ್ದೆ) ನದರಿ ಕಾನೂನಿನ ಕಲಂ.12 ರ ಮೇರೆಗೆ ಪ್ರದತ್ತವಾದ ಅಧಿಕಾರ ಚಲಾಯಿಸುವಂತೆ ಜಿಲ್ಲಾಧಿಕಾರಿಗಳು, ಚಿತ್ರದುರ್ಗ ಜಿಲ್ಲೆ, ಚಿತ್ರದುರ್ಗ ರವರು ಈ ಮೂಲಕ ಕಾರ್ಯಪಾಲನೆ ಪ್ರಾಧಿಕಾರವನ್ನು ಉಪವಿಭಾಗಾಧಿಕಾರಿಗಳು ಹಾಗೂ ಭೂಸ್ವಾಧೀನಾಧಿಕಾರಿಗಳು, ಚಿತ್ರದುರ್ಗ ಇವರಿಗೆ ನೀಡಲಾಗಿದೆ ಹಾಗೂ ಕಲಂ 43 ರ ಮೇರೆಗೆ ಪುನರವಸತಿ ಮತ್ತು ಪುನರನಿರ್ಮಾಣ ಅಧಿಕೃತ ಪ್ರಾಧಿಕಾರದ ಕಾರ್ಯಪಾಲನೆಯನ್ನು ಅಪರ ಜಿಲ್ಲಾಧಿಕಾರಿಗಳು ಚಿತ್ರದುರ್ಗ ಜಿಲ್ಲೆ, ಚಿತ್ರದುರ್ಗ ಇವರಿಗೆ ನೀಡಲಾಗಿದೆ. ಸಾರ್ವಜನಿಕ ಉದ್ದೇಶಕ್ಕೆ ಭೂಸ್ವಾಧೀನ ಪಡಿಸಿಕೊಳ್ಳಲಾಗುತ್ತಿದೆ, ಜಮೀನಿನ ರಿ.ಸಂ.19/1, 19/2ಪಿ3, 19/4, 19/9, 19/10, 22/1, 22/2, 22/3, 22/4, 22/5, 22/6, 22/7, 22/8, 23/1ಪಿ1, 23/1ಪಿ1, 23/1ಪಿ2 ಮತ್ತು 23/2 ರಲ್ಲಿ ಸುಮಾರು 33-15 ಎಕರೆ/ಗುಂಟೆ ಜಮೀನನ್ನು ಚಿತ್ರದುರ್ಗ ನಗರಾಭಿವೃದ್ಧಿ ಇಲಾಖೆಯಿಂದ ಚಿತ್ರದುರ್ಗ ನಗರದ ನಿವೇಶನ ರಹಿತರಿಗೆ ನಿವೇಶನ ವಿಂಗಡಿಸಿ ನಿಯಮಾನುಸಾರ ವಿತರಿಸುವ ಯೋಜನೆಗೆ ಕೋರಿರುವ ಸ್ಥಳದಲ್ಲಿ ಷೆಡ್ಯೂಲ್-1 ರಂತೆ ಭೂಸ್ವಾಧೀನ ಪಡಿಸಿಕೊಳ್ಳಲಾಗಿದೆ.

ಈ ಜಮೀನಿನಲ್ಲಿ ಗ್ರಾಮದ ನಕಾಶೆ ಖರಾಬು ವಿವರದಂತೆ ಇರುವ ಬಂಡಿ ದಾರಿಯನ್ನು ಇಕ್ಕೆಲ್ಲಗಳಲ್ಲಿ ವಿಸ್ತರಿಸಿ ನಗರಾಭಿವೃದ್ಧಿ ಪ್ರಾಧಿಕಾರ, ಚಿತ್ರದುರ್ಗ ಇಲಾಖೆಯಿಂದ ಖಾಯಂ ಆಗಿ ಸಾರ್ವಜನಿಕ ನಿವೇಶನ ರಹಿತರಿಗೆ ನಿವೇಶನ ವಿಂಗಡಿಸಲು ಉದ್ದೇಶಿಸಿ ಸಲ್ಲಿಸಲಾದ ಪ್ರಸ್ತಾವನೆಯಂತೆ ಈ ಉದ್ದೇಶಿತ ಯೋಜನೆಯು ಹಾದು ಹೋಗುವ ಪ್ರದೇಶದಲ್ಲಿ ಯಾವುದೇ ಗ್ರಾಮ, ಮನೆ, ಕಟ್ಟಡಗಳು ಬರುತ್ತಿರುವುದರಿಂದ ಜಂಟಿ ಸಮೀಕ್ಷೆಯಲ್ಲಿ ಭೂಮಿ ಮತ್ತು ಭೂಮಿಗೆ ಹೊಂದಿಕೊಂಡಿರುವ ಚರಾಸ್ತಿ ವಿವರವನ್ನು ಆಧರಿಸಿ ಅಂತಿಮ ಅಧಿಸೂಚನೆ ಹೊರಡಿಸುವ ಕ್ರಮ ಕೈಗೊಳ್ಳುವುದರಿಂದ ಈ ಕಲಂ ಅಧಿಸೂಚನೆ ಹೊರಡಿಸುವ ಈ ಸಂದರ್ಭದಲ್ಲಿ (Environmental Impact Assessment) ಪ್ರಕ್ರಿಯೆಯನ್ನು ಬೇರಾವುದೇ ಕಾಯ್ದೆಗಳಡಿಯಲ್ಲಿ ಮಾಡಬೇಕಾದಲ್ಲಿ ಸಾಮಾಜಿಕ ನಿರ್ಧರಣದ ಅಂಶ (Social Impact Assessment) ತೆಗೆದುಕೊಳ್ಳುವ ಪ್ರಮೇಯ ಇರುವುದಿಲ್ಲ.

[illegible]



೫೦೪

ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೨, ೨೦೧೫

ಭಾಗ ೬

| ಕ್ರ.ಸ.                                | ಖಾತೆದಾರರಹೆಸರು                     | ಸಾಗುವಳಿದಾರರು | ಸರ್ವೆನಂ | ತರಹೆ   | ಚಕ್ಕುಬಂದಿ  |              |             |          | ಭೂಸ್ವಾಧೀನವಿವರ |
|---------------------------------------|-----------------------------------|--------------|---------|--------|------------|--------------|-------------|----------|---------------|
|                                       |                                   |              |         |        | ಪೂರ್ವ      | ಪಶ್ಚಿಮ       | ಉತ್ತರ       | ದಕ್ಷಿಣ   |               |
| 13                                    | ಎನ್.ಚಂದ್ರಶೇಖರಪ್ಪ ಬಿನ್ ನೀಲಪ್ಪ      |              | 22/8    | ಖುಷ್ಕಿ | ಲಾ.ಸ.ನಂ.3  | ಲಾ.ಹಿ.ಸ.4, 5 | ಲಾ.ಸ.ನಂ.20  | ಲಾ.ಸ.21  | 3.00.00       |
|                                       |                                   |              |         |        |            |              |             |          | 3.00.00       |
| 14                                    | ಎಸ್.ಮಂಜಪ್ಪ ಬಿನ್ ಸಿದ್ದಪ್ಪ          |              | 23/1ಬಿ1 | ಖುಷ್ಕಿ | ಲಾ.ಸ.ನಂ.24 | ಲಾ.ಹಿ.2      | ಲಾ.ಸ.22     | ಲಾ.ಹಿ.26 | 1.30.00       |
|                                       |                                   |              |         |        |            |              |             |          | 1.30.00       |
| 15                                    | ಎಸ್.ಮುರುಗೇಶ ಬಿನ್ ಸಿದ್ದಪ್ಪ         |              | 23/1ಬಿ1 | ಖುಷ್ಕಿ | ಲಾ.ಸ.ನಂ.24 | ಲಾ.ಹಿ.2      | ಲಾ.ಸ.22     | ಲಾ.ಹಿ.2  | 1.10.00       |
|                                       |                                   |              |         |        |            |              |             |          | 1.10.00       |
| 16                                    | ಎಸ್.ಶಂಕರಪ್ಪ ಬಿನ್ ಡಿ.ಕೆ.ಸಿದ್ದಪ್ಪ   |              | 23/1ಬಿ2 | ಖುಷ್ಕಿ | ಲಾ.ಸ.ನಂ.24 | ಲಾ.ಹಿ.2      | ಲಾ.ಸ.22     | ಲಾ.ಹಿ.2  | 0.20.00       |
|                                       |                                   |              |         |        |            |              |             |          | 0.20.00       |
| 17                                    | ಚಂದ್ರಪ್ಪ, ತಿಪ್ಪೇಸ್ವಾಮಿ ಬಿನ್ ಬಸಪ್ಪ |              | 23/2    | ಖುಷ್ಕಿ | ಲಾ.ಸ.ನಂ.24 | ಲಾ.ಸ.ನಂ.8    | ಲಾ.ಸ.19, 22 | ಲಾ.ಹಿ.1  | 5.24.00       |
|                                       |                                   |              |         |        |            |              |             |          | 5.24.00       |
| <b>Total Village Extent: 33-15.00</b> |                                   |              |         |        |            |              |             |          |               |

P.R. 112

SC-50

ಜಿಲ್ಲಾಧಿಕಾರಿಗಳು,  
ಚಿತ್ರದುರ್ಗ ಜಿಲ್ಲೆ, ಚಿತ್ರದುರ್ಗ.